



ಪಟ್ಟಣ ಸಹಕಾರ ಬ್ಯಾಂಕುಗಳ

ಮಾರ್ಕಾಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 24 | 18 ಸೆಪ್ಟೆಂಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಮಹಾಮಂಡಳದ 59ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ



ಬೆಂಗಳೂರು : ದಿನಾಂಕ : 14.09.2024ರಂದು ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ 59ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ 252 ಪಟ್ಟಣ ಸಹಕಾರ ಬ್ಯಾಂಕುಗಳಿದ್ದು, ರೂ.47043.84/- ಕೋಟಿ ರೇವೆನು ಹೊಂದಿ ರೂ.34012.13 ಕೋಟಿ ವಿವಿಧ ಉದ್ದೇಶಗಳಿಗೆ ಸಾಲವನ್ನು ನೀಡಿರುತ್ತವೆ. ಒಟ್ಟು ರೂ. 57716.01 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿ ರೂ.465.47/- ಕೋಟಿ ನಿವ್ವಳ ಲಾಭವನ್ನು ಗಳಿಸಿವೆ. ಕಳೆದ ವರ್ಷದ ಅಂಕಿ ಅಂಶಗಳನ್ನು ಹೋಲಿಸಿದರೆ ಈ ವರ್ಷ ಅತ್ಯುತ್ತಮ ಅಭಿವೃದ್ಧಿ ಹೊಂದಿರುವುದು ಕಂಡುಬರುತ್ತಿದೆ.

ಅಂಬೇಲಾ ಅರ್ಗನೈಜೇಷನ್ ಸುಮಾರು 15 ವರ್ಷಗಳ ಪ್ರಯತ್ನದ ಫಲವಾಗಿ ಅಂಬೇಲಾ ಅರ್ಗನೈಜೇಷನ್‌ಗೆ ಭಾರತೀಯ ರಿಜರ್ವ್ ಬ್ಯಾಂಕಿನವರು ಬೆಂಬಲವನ್ನು ಕೊಡುತ್ತಿದ್ದಾರೆ. ಇಂದು ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್



ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಯುಸಿಎಫ್‌ಡಿಎಸ್) ಎಂಬ ಕೇಂದ್ರದ ಅಪೆಕ್ಸ್ ಕಂಪನಿಯಾಗಿ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಪರವಾನಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದೆ. ದೇಶದ ಎಲ್ಲಾ

ಸಭೆ



4 ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ



5 ಶ್ರೀ ವೀರಸುಲಕೇಶಿ ಕೋ-ಆಪರೇಟಿವ್ ಬ್ಯಾಂಕಿನ 13ನೇ ನೂತನ ಶಾಖೆ ಪ್ರಾರಂಭ



7 ನಿಮ್ಮ ಪ್ರಶ್ನೆ - ನಮ್ಮ ಉತ್ತರ



ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಅಂಜಲಿ ಅರ್ಗನೈಜೇಷನ್‌ಗೆ ನಿಮ್ಮೆಲ್ಲರ ಸಹಕಾರ ಇರಲಿ

ನಮ್ಮ ಮಹಾಮಂಡಳದ 59ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ನಿಮ್ಮನ್ನೆಲ್ಲ ನೋಡಿ ಸಂತೋಷವಾಯಿತು. ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದು ನಿಜಕ್ಕೂ ಸಂತಸ ಉಂಟು ಮಾಡಿತು.

ಮಹಾಮಂಡಳದ ಸದಸ್ಯರಾದ ನಿಮಗೆಲ್ಲಾ ಗೊತ್ತಿರುವ ಹಾಗೆ, ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ ಹಾಗೂ ತೃಪ್ತಿಕರ ಲೇವಣಿ ಸಂಗ್ರಹ ಹೊಂದಿವೆ. ಅಲ್ಲದೆ, ವಿವಿಧ ಉದ್ದೇಶಗಳಿಗೆ ಕೋಟ್ಯಾಂತರ ರೂಪಾಯಿ ಸಾಲಗಳನ್ನು ನೀಡಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ನಿವ್ವಳ ಲಾಭಗಳಿಸಿ, ಸದಸ್ಯರಿಗೆ ಉತ್ತಮ ಲಾಭಾಂಶವನ್ನು ವಿತರಿಸಿವೆ.

ನಮ್ಮ ಬಹುತೇಕ ಬ್ಯಾಂಕುಗಳು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಶೂನ್ಯ ಅನುತ್ಪಾದಕ ಆಸ್ತಿ ಹೊಂದಿವೆ. ಅನೇಕ ಪಟ್ಟಣ ಸಹಕಾರ ಬ್ಯಾಂಕುಗಳು ನೂತನ ಶಾಖೆಯನ್ನು ತೆರೆದಿವೆ, ಅಥವಾ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಈ ರೀತಿಯಾಗಿ ಕಳೆದ ವರ್ಷದ ನಮ್ಮ ಸಾಧನೆ ಅತ್ಯುತ್ತಮವಾಗಿದ್ದು, ಮಹಾರಾಷ್ಟ್ರ ರಾಜ್ಯದ ನಂತರ ನಾವು ಎರಡನೇ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ನಿಮ್ಮೆಲ್ಲರ ಸಹಕಾರದಿಂದ ನಮ್ಮ ಮಹಾಮಂಡಳದ ಕಾರ್ಯಕ್ಷಮತೆ ಉತ್ತಮವಾಗಿ ಸಾಗುತ್ತಿದ್ದು, ಈ ಕುರಿತು ರಿಜರ್ವ್ ಬ್ಯಾಂಕ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ರಿಜರ್ವ್ ಬ್ಯಾಂಕ್ ನಮ್ಮ ಸಹಕಾರ ಬ್ಯಾಂಕುಗಳ ವಿಷಯದಲ್ಲಿ ತುಸು ಮೃದು ಧೋರಣೆ ತಳೆದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳ ಬಯಸುತ್ತೇನೆ.

ಇನ್ನೊಂದು, ಇಂದಿನ ಪ್ರೈವೇಟೀಸಂ ದಿನಗಳಲ್ಲಿ ನಮ್ಮ ಸಹಕಾರ ಬ್ಯಾಂಕುಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಸಲುವಾಗಿಯೇ, ಆಡಳಿತ ಮಂಡಳಿಯ ಸದಸ್ಯರಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಅಗತ್ಯವಿರುವ ಹಲವು ಬಗೆಯ ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ಸುರಿತ ವಿಷಯ ತಜ್ಞರಿಂದ ಮಹಾಮಂಡಳ ಆಯೋಜಿಸುತ್ತಿದೆ. ಜೊತೆಗೆ, ಪಟ್ಟಣ ಸಹಕಾರ ಬ್ಯಾಂಕುಗಳ ಎಲ್ಲ ಬಗೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಮಾಹಿತಿ, ಪ್ರಚಲಿತ ಬ್ಯಾಂಕಿಂಗ್ ಕೇಂದ್ರ ವಿದ್ಯಮಾನಗಳ ಬಗ್ಗೆ ತರಬೇತಿ ಶಿಬಿರಗಳಲ್ಲಿ ತಿಳಿಸಿಕೊಡಲಾಗುತ್ತಿದೆ.

ಇದರಿಂದ ಸಹಕಾರ ಬ್ಯಾಂಕುಗಳು ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳೊಂದಿಗೆ ಸರಿಸಮನಾಗಿ ಪ್ರೈವೇಟೀ ನೀಡಲು ಸಾಧ್ಯವಾಗಿದೆ. ಈಗಾಗಲೇ ನಮ್ಮ ಬ್ಯಾಂಕುಗಳು ಅಧುನಿಕ ತಂತ್ರಜ್ಞಾನಗಳನ್ನು, ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ತಮ ಸೇವೆಗಳನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ಸಾಧ್ಯತೆಗಳನ್ನು ಪರಿಶೀಲಿಸಬೇಕಿದೆ.

ಇನ್ನೊಂದು, ಸುಮಾರು ವರ್ಷಗಳಿಂದ ನನ್ನ ಮತ್ತು ಇತರ ಹಿರಿಯ ಸಹಕಾರಿಗಳ ಪ್ರಯತ್ನದ ಫಲವಾಗಿ ಅಂಜಲಿ ಅರ್ಗನೈಜೇಷನ್‌ಗೆ ರಿಜರ್ವ್ ಬ್ಯಾಂಕಿನ ಮನ್ನಣೆ ದೊರೆತಿದೆ. ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಕೇಂದ್ರ ಅಪೆಕ್ಸ್ ಕಂಪನಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ದೇಶದ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಉನ್ನತಿಕರಣಕ್ಕಾಗಿ ಅಂಜಲಿ ಅರ್ಗನೈಜೇಷನ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳ ಬಯಸುತ್ತೇನೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಅಪೇಕ್ಷಿಸುತ್ತೇನೆ.

» ಎಚ್.ಕೆ. ಪಾಟೀಲ

...1ನೇ ಪುಟದಿಂದ

ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಎನ್‌ಯುಸಿಎಫ್‌ಡಿಸಿ (ಅಂಜಲಿ ಅರ್ಗನೈಜೇಷನ್) ಸಂಸ್ಥೆಯು ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಅಂಜಲಿ ಅರ್ಗನೈಜೇಷನ್ ಸಂಸ್ಥೆಯ ಸದಸ್ಯತ್ವ ಪಡೆದುಕೊಂಡಲ್ಲಿ ಬ್ಯಾಂಕುಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಅಂಜಲಿ ಅರ್ಗನೈಜೇಷನ್‌ಗೆ ತಾವು ಹೆಚ್ಚಿನ ಒತ್ತುಕೊಟ್ಟು ಷೇರು ಪಡೆದುಕೊಂಡು ಈ ಅಂಜಲಿ ಅರ್ಗನೈಜೇಷನ್‌ನಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಸದಸ್ಯರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕೆಂದರು.

59ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಗಲಿದ ಗಣ್ಯರು, ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಸಭೆಯಲ್ಲಿ ಮಹಾಮಂಡಳದ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ, ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಡಿ.ಟಿ. ಪಾಟೀಲ, ಶ್ರೀ ರುದ್ರೇಗೌಡ, ಶ್ರೀ ಅಶೋಕ ಎಂ.ಮನಗೂಳಿ, ಶ್ರೀ ಹೆಚ್.ಸಿ. ಕೃಷ್ಣ, ಶ್ರೀ ಬಸವರಾಜ ಈಶ್ವರಪ್ಪ ಕಲ್ಯಾಣಶೆಟ್ಟಿ, ಶ್ರೀ ಕೃಷ್ಣಮೂರ್ತಿ ಭಂಡಾರಿ, ಶ್ರೀ ರಾಘವ ವಿಷ್ಣು ಬಾಳೇರಿ, ಶ್ರೀ ಮಲಕಣ್ಣ ಡಿ. ಪಾಟೀಲ, ಶ್ರೀ ರಾಜಕುಮಾರ ಬಸವರಾಜ ಬಾದವಾಡಗಿ, ಡಾ. ಎಂ.ಬಿ. ಮಂಜೇಗೌಡ, ಶ್ರೀ ಕೋದಂಡರಾಮ ಬಿ, ಶ್ರೀಮತಿ ಮಲ್ಲಮ್ಮಾ ಶಿ. ಯಾಳವಾರ, ಶ್ರೀಮತಿ ವೀರಮ್ಮ ಪಿ., ವಿಶೇಷ ಆಹ್ವಾನಿತರಾದ ಶ್ರೀ ಎಸ್.ಬಿ.ಎಂ. ಮಂಜು, ಶ್ರೀ ರಘುನಾಥ ಸಿ., ಶ್ರೀ ವಿಜಯಾನಂದ ಬ. ಹೊಸಕೋಟೆ ಶಿಕ್ಷಣನಿಧಿ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ವಿಕ್ರಮ ಆರ್. ಸಿರೂರ, ಶ್ರೀ ಎಂ.ಎಂ.ಮೆಟಗುಡ್ಡ, ಶ್ರೀ ಬಿ.ಎನ್. ಲೋಕೇಶ್, ಶ್ರೀ ಚಂದ್ರಮೌಳಿ ಎಸ್., ಶ್ರೀ ಆರ್.ಎಸ್. ಸುಬ್ರಹ್ಮಣ್ಯ, ಶ್ರೀ ಶರಣಪ್ಪ ಎಸ್. ವಾರದ, ಶ್ರೀ ಹೆಚ್. ಎಸ್. ನಾಗರಾಜಯ್ಯ, ಶ್ರೀ ಮಹದೇವಸ್ವಾಮಿ ಕೆ.ಎಸ್., ಶ್ರೀ ಹರೀಶ್ ಕಶ್ಯಪ, ಶ್ರೀಮತಿ ಎಸ್.ಸೌಮ್ಯ, ನ್ಯಾಪ್‌ಕಬ್‌ನ ಮಾಜಿ ನಿರ್ದೇಶಕರಾದ ಎಸ್.ವಿ. ಕರವೀರಶೆಟ್ಟರ್, ನ್ಯಾಪ್‌ಕಬ್‌ನ ಮಾಜಿ ಸಿಇಒ ಡಿ. ಕೃಷ್ಣ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಮಹಾಮಂಡಳದ ನಿರ್ದೇಶಕರಾದ ಶ್ರೀ ರುದ್ರೇಗೌಡರು ಸ್ವಾಗತಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರಿ ವಿಷಯವನ್ನು ಮಂಡಿಸಿದರು. ಕೊನೆಯಲ್ಲಿ ಮಹಾಮಂಡಳದ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರಾದ ಶ್ರೀ ಷಣ್ಮುಖಪ್ಪ ಎಸ್. ಮುಚ್ಚಂಡಿ ರವರು ವಂದನಾರ್ಪಣೆ ಸಲ್ಲಿಸಿದರು. ಮಹಾಸಭೆಯಲ್ಲಿ 150ಕ್ಕೂ ಹೆಚ್ಚು ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.



ಸನ್ಮಾನ

ವಿಜಯಾನಂದ ಬ. ಹೊಸಕೋಟೆ ಯವರನ್ನು ವಿಶೇಷ ಆಹ್ವಾನಿತರನ್ನಾಗಿ ಮಹಾಮಂಡಳದ ಆಡಳಿತ ಮಂಡಳಿಗೆ ಕೋ-ಆಪ್ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಜಯಾನಂದ ಬ. ಹೊಸಕೋಟೆ ಯವರನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ.ಪಾಟೀಲರು ಹಾಗೂ ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಸನ್ಮಾನಿಸಿ, ಅಭಿನಂದಿಸಿದರು.

ಸನ್ಮಾನ

ಮಹಾಮಂಡಳದ ನಿರ್ದೇಶಕರಾದ ಶ್ರೀಮತಿ ಮಲ್ಲಮ್ಮಾ ಶಿ. ಯಾಳವಾರ ರವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್. ಕೆ. ಪಾಟೀಲರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯ ಹಾಗೂ ಹಿರಿಯ ನಿರ್ದೇಶಕರಾದ ಶ್ರೀ ಡಿ.ಟಿ. ಪಾಟೀಲರು ಸನ್ಮಾನಿಸಿದರು.



ಶ್ರೀ ಐ.ಸೆಟ್.ಎಂ. ಕುಮಾರ ಐ.ಎ.ಎಸ್. ರವರು ಸಹಕಾರ ಸಂಘಗಳ ನಿಬಂಧಕರಾಗಿ ಅಧಿಕಾರ ಸ್ವೀಕಾರ

ಬೆಂಗಳೂರು : ಶ್ರೀ ಟಿ. ಹೆಚ್.ಎಂ. ಕುಮಾರ್ ಐ.ಎ.ಎಸ್. ರವರು ಸಹಕಾರ ಸಂಘಗಳ ನಿಬಂಧಕರಾಗಿ ದಿನಾಂಕ : 06.09.2024 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ. ಇವರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರಯವರು ಭೇಟಿ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿದರು.



ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ



ಬೀದರ ಆ. 25 : ಬ್ಯಾಂಕು ಸೇವೆಯ 50ನೇ ವರ್ಷದ ಪ್ರಗತಿ ಪಥದಲ್ಲಿ ಸಾಗುತ್ತಿದ್ದು ಅಡಿಟ್‌ನಲ್ಲಿ “ಎ” ಗ್ರೇಡ್ ಹೊಂದಿರುವ ಬ್ಯಾಂಕಾಗಿದ್ದು ಮುಂಬರುವ ಅಕ್ಟೋಬರ್‌ನಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ 7 ದಿನಗಳ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ವಿಶೇಷವಾಗಿ ಆಚರಿಸಲಾಗುವುದು. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ 1.25 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ವಿಜಯಕುಮಾರ ಅಣ್ಣಪ್ಪಾ ಪಾಟೀಲ ಗಾದಗಿರವರು ಹೇಳಿದರು.

ಅವರು ಇಂದು 25-08-2024ರಂದು ಬೆಳಿಗ್ಗೆ 11.00 ಗಂಟೆಗೆ ಬ್ಯಾಂಕಿನ ಸುವರ್ಣ ಮಹೋತ್ಸವದ 50ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ಮಂಡಿಸಿ ಬ್ಯಾಂಕಿನ ಪ್ರಗತಿ ವಿವರಿಸಿದರು. ನೂತನವಾಗಿ ಔರಾದ (ಬಿ)ದಲ್ಲಿ ಶಾಖೆ ಆರಂಭಿಸಲಾಗಿದೆ. ಮುಖ್ಯ ಕಚೇರಿಯ ಮೇಲ್ಛಾವಣಿಯಲ್ಲಿ ಸೋಲಾರ ವಿದ್ಯುತ್ ಉತ್ಪಾದಿಸಿ ಬಳಸುವ ಮೂಲಕ

ಬ್ಯಾಂಕಿಗೆ ವಿದ್ಯುತ್ ಬಿಲ್‌ನ್ನು ಉಳಿಸಿದ್ದು ಸೋಲಾರ ಬಳಸುವ ಬೀದರ ಜಿಲ್ಲೆಯ ಏಕೈಕ ಬ್ಯಾಂಕು ನಮ್ಮದಾಗಿದೆ ಎಂದರು.

ಸಭೆಯ ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷರಾದ ಮಡಿವಾಳಪ್ಪಾ ಗಂಗಶೆಟ್ಟಿ, ನಿರ್ದೇಶಕರಾದ ಅಶೋಕ ಕುಮಾರ ಲಾಚುರಿಯ, ಕಾನಿನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಸುನೀಲಕುಮಾರ ಬಿರಾದಾರ, ಜಯಕುಮಾರ ಕಾಂಗೇ, ಕಮಲ ಕೀಶೋರ ಅಟ್ಟಲ್, ಅಂತೇಶ್ವರ ಶೆಟಕಾರ, ಭರತ ಶೆಟಕಾರ, ಅಮರನಾಥ ಫೂಲೇಕರ, ಶಿವನಾಥ ಪಾಟೀಲ, ಶ್ರೀಮತಿ ಶಾಂತಾ ಖಂಡ್ರೆ, ಶ್ರೀಮತಿ ಜ್ಯೋತಿ ಗೌರಶೆಟ್ಟಿ ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ ಕಾರಬಾರಿ ಉಪಸ್ಥಿತರಿದ್ದರು.

ಸಿ.ಇ.ಓ ಮಹಾನಂದಾ ಪಾಟೀಲರವರು ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ವಾರ್ಷಿಕ ವರದಿಯನ್ನು ಓದಿದರು, ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿ ಗೌರವಿಸಲಾಯಿತು. ಕೊನೆಯಲ್ಲಿ ನಿರ್ದೇಶಕ ಜಯಕುಮಾರ ಕಾಂಗೇ ವಂದಿಸಿದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ



ಬೆಂಗಳೂರು : ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ಲಿ., ಮಲ್ಲೇಶ್ವರಂ, ಬೆಂಗಳೂರು ಇದರ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪ್ರಸಾದ್ ಎಂ.ಎಸ್.ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.



ಬೆಂಗಳೂರು : ಬೆಂಗಳೂರಿನ ದಿ ಕಂಟ್ರೋಲರ್ಸ್ ಆಫೀಸ್ ಕೋ-ಆಪರೇಟಿವ್ ಬ್ಯಾಂಕಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ಎನ್.ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.



ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ನಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

► ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು,

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20 (9880453464)

ಅಮಲ್ಜಾರಿ ಕ್ರಮಗಳು / ಅಮಲ್ ಬಜಾವಣೆ (Execution of Co-operative decrees)

ಉಪನಿಯಮ(2) ಖಂಡ (ಇ) : ಋಣಭಾರ ಪತ್ರಗಳನ್ನು ಹಾಜರು ಪಡಿಸುವ ಬಗ್ಗೆ.

ಡಿಕ್ರಿ ಪಡೆದ ಸಂಘ / ಬ್ಯಾಂಕಿನಿಂದ ಮಾರಾಟ ಮಾಡುವ ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ (ಅಮಲ್ಜಾರಿ ಅರ್ಜಿಯ ತಾರೀಖಿಗೆ ಮೊದಲು 12 ವರ್ಷಗಳಿಗೆ ಕಡಿಮೆಯಲ್ಲದ ಅವಧಿಗೆ), ಆಸ್ತಿಗಳ ಹಕ್ಕುಪತ್ರದ ಪ್ರತಿ, ಇತ್ಯಾದಿಗಳನ್ನು ಮಾರಾಟಾಧಿಕಾರಿ ಅಥವಾ ವಸೂಲಾಧಿಕಾರಿಗಳು ಗೊತ್ತುಪಡಿಸುವ ಕಾಲಾವಧಿಯೊಳಗಾಗಿ ಪಡೆದು ವಸೂಲಾಧಿಕಾರಿಗಳಿಗೆ ಹಾಜರು ಪಡಿಸತಕ್ಕದ್ದು. ಆರ್ಟಿಕಲಿನ ಕಾಲಂ 9ರಲ್ಲಿ ಸಾಲಗಾರರ ಹೆಸರು, ಕಾಲಂ 11ರಲ್ಲಿ ಡಿಕ್ರಿದಾರ ಸಂಘ / ಬ್ಯಾಂಕಿನ ಹೆಸರು ಹಾಗೂ ಉಪ-ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೀಡುವ ನಮೂನೆ-15ರ ಕಾಲಂ 5ರಲ್ಲಿ ಸಾಲಗಾರರ ಹೆಸರು, ಕಾಲಂ 6ರಲ್ಲಿ ಡಿಕ್ರಿದಾರ ಸಂಘ / ಬ್ಯಾಂಕಿನ ಹೆಸರು ದಾಖಲಾದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಮೂಲಕ ಆ ಸ್ಥಿರಾಸ್ತಿಯ ಮೇಲೆ ಬೇರೆ ಯಾವ ಋಣವೂ ಇಲ್ಲದಿರುವ ಬಗ್ಗೆ ದೃಢೀಕರಿಸಿಕೊಳ್ಳಬೇಕು.

ಉಪನಿಯಮ(2) ಖಂಡ (ಎಫ್) : ಸ್ಥಿರಾಸ್ತಿಯ ಮಾರಾಟವು ಬಹಿರಂಗ ಹರಾಜಿನ ಮೂಲಕ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಬಿಡ್ಡು ಮಾಡುವ ಬಿಡ್ಡುದಾರರಿಗೆ ನಿಲ್ಲಿಸತಕ್ಕದ್ದು. ಈ ರೀತಿ ನಡೆದ ಮಾರಾಟವನ್ನು ಬಿಡ್ಡುದಾರರಿಗೆ ನಿಲ್ಲಿಸುವ ಅಥವಾ ಮಾರಾಟವನ್ನು ಮುಂದೂಡುವ ಅವಕಾಶವು ಮಾರಾಟಾಧಿಕಾರಿಯ ವಿವೇಚನೆಗೆ ಬಿಟ್ಟಿರುತ್ತದೆ. ಮಾರಾಟಾಧಿಕಾರಿಯು ಸ್ಥಿರಾಸ್ತಿಯ ಮೌಲ್ಯವನ್ನು ಉಪ-ನೋಂದಣಾಧಿಕಾರಿಗಳ ಕಛೇರಿಯಲ್ಲಿರುವ ದಾಖಲೆಗಳ ಪ್ರಕಾರವಿರುವ ಮೌಲ್ಯಕ್ಕೆ ಕಡಿಮೆ ಇರದಂತೆ ಹರಾಜಿನಲ್ಲಿ ನೋಡಿಕೊಳ್ಳುವುದು. ಮೌಲ್ಯಮಾಪನವನ್ನು ಆದಷ್ಟು ಅಧಿಕೃತ ಮೌಲ್ಯಮಾಪನ ಪರವಾನಿಗೆ ಹೊಂದಿದ ಮೌಲ್ಯಮಾಪಕರಿಂದ ಮಾಡಿಸುವುದು.

ಒಂದು ವೇಳೆ ಸಕಾರಣಕ್ಕಾಗಿ ಮಾರಾಟವನ್ನು 7 ದಿವಸಗಳಿಗೂ ಮೀರಿ ಮುಂದೂಡಲ್ಪಟ್ಟಿದ್ದಲ್ಲಿ ಮುಂದಿನ ಮಾರಾಟದ ಹೊಸ ಇಸ್ತಿಹಾರನ್ನು ಅಂದರೆ ನಮೂನೆ-8 ಮತ್ತು ನಮೂನೆ-9 ಗಳನ್ನು ತಯಾರಿಸಿ ವಸೂಲಾಧಿಕಾರಿಗಳ ಆದೇಶ ಸಹಿ ಪಡೆದು ಪ್ರಕಟಿಸಬೇಕಾಗುತ್ತದೆ.

ನ್ಯಾಯಾಲಯದ ತೀರ್ಪು: ಆಸ್ತಿಯ ಬೆಲೆ ಕಡಿಮೆಯಾಗದಂತೆ ಆಸಕ್ತಿ ವಹಿಸಬೇಕು ಹಾಗೂ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು. (ಐಎಲ್‌ಆರ್-1989(1)ಕೆಎಲ್‌ಜೆ134)

ಉಪನಿಯಮ(2) ಖಂಡ (ಜೆ) : ವಸೂಲಾಧಿಕಾರಿಗಳ ಕಛೇರಿಯಲ್ಲಿ ಮಾರಾಟ ಪ್ರಕಟಣೆಯ ನೋಟೀಸ್ ಅಂಟಿಸಿದ ದಿನದಿಂದ ಲೆಕ್ಕಹಾಕಿ 30 ದಿನಗಳಿಗೆ ಕಡಿಮೆಯಲ್ಲದಷ್ಟು ಅವಧಿಯ ನಂತರ ಮಾರಾಟ ನಡೆಯತಕ್ಕದ್ದು. ವಸೂಲಾಧಿಕಾರಿಗಳು ಮಾರಾಟದ ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸತಕ್ಕದ್ದು. ಮಾರಾಟವಾಗಲಿರುವ ಸ್ಥಿರಾಸ್ತಿಯು ಇರುವ ಗ್ರಾಮ ಅಥವಾ ಆ ಗ್ರಾಮಕ್ಕೆ

ಹತ್ತಿರದ ಸಾರ್ವಜನಿಕರು ಸೇರುವ ಪ್ರಮುಖ ಸ್ಥಳದಲ್ಲಿ ಮಾತ್ರ ಮಾರಾಟ ಮಾಡತಕ್ಕದ್ದು ಹೊರತು ಸಹಕಾರ ಬ್ಯಾಂಕ್/ಸಂಘದ ಕಛೇರಿಯಲ್ಲಿ ಹರಾಜು ಸ್ಥಳವೆಂದು ಪರಿಗಣಿಸಬಾರದು. ಈ ರೀತಿ ನಿಗದಿಪಡಿಸಿದ ಮಾರಾಟದ ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ, ಡಿಕ್ರಿದಾರ ಸಂಘ/ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ಹಾಗೂ ಹರಾಜಿನಲ್ಲಿ ಭಾಗವಹಿಸಿದ ಬಿಡ್ಡುದಾರರಿಗೆ / ಸಾರ್ವಜನಿಕರಿಗೂ ಮಾರಾಟಾಧಿಕಾರಿಯು ಈಗಾಗಲೇ ಪ್ರಕಟಿಸಿರುವ ಹರಾಜು ಇಸ್ತಿಹಾರು ಪ್ರಕಟಣೆಯನ್ನು ಬಹಿರಂಗವಾಗಿ ಎಲ್ಲರಿಗೂ ಕೇಳುವ ಹಾಗೆ ಮತ್ತು ಮನದಟ್ಟಾಗುವಂತೆ ಗಟ್ಟಿಯಾಗಿ ಒದಿ ಹೇಳಬೇಕು. ಹರಾಜಿನಲ್ಲಿ ಕನಿಷ್ಠ 5 ಜನ ಬಿಡ್ಡುದಾರರು ಇರಲೇಬೇಕು. ಆ ದಿನದ ಹರಾಜಿನ ಮುಖ್ಯ ನಿಬಂಧನೆಗಳನ್ನೂ ಸಹ ಬಿಡ್ಡುದಾರರಿಗೆ ಮನವರಿಕೆ ಮಾಡಿಕೊಡಬೇಕು. ಹರಾಜಿನಲ್ಲಿ ಭಾಗವಹಿಸಿದವರ ಹೆಸರು, ವಿಳಾಸ ವಿವರಗಳನ್ನು ಪಡೆದು ಸಹಿ ಪಡೆದುಕೊಳ್ಳಬೇಕು ಹಾಗೂ ನಿಯಮಾನುಸಾರ ಅವರು ಕೂಗಿರುವ ಮೊತ್ತವನ್ನು 1, 2 ಮತ್ತು 3ನೇ ಸಲ ಕೂಗಿದ ಬಗ್ಗೆ ಮಾರಾಟ ನಡವಳಿಕೆಗಳನ್ನು ದಾಖಲಿಸತಕ್ಕದ್ದು (ನಮೂನೆ ಲಗತ್ತಿಸಿದೆ).

ಎಲ್ಲಾ ಆಸ್ತಿಯನ್ನು ಒಂದೇ ಸವಾಲಿನಲ್ಲಿ ಕೂಗಬೇಕಿಲ್ಲ. ಮಾತ್ರವಲ್ಲ ಸೂಕ್ತ ವಿಂಗಡನೆ ಮಾಡಲು ಸಾಧ್ಯವಿದ್ದಲ್ಲಿ ವಿವಿಧ "ಲಾಟ್" ಮುಖಾಂತರ ಮಾಡತಕ್ಕದ್ದು.

ನ್ಯಾಯಾಲಯದ ತೀರ್ಪು: ಸಾರ್ವಜನಿಕ ಏಲಂನಲ್ಲಿ ಕನಿಷ್ಠ 5 ಜನ ಬಿಡ್ಡುದಾರರು ಇರಲೇ ಬೇಕು, ಹಾಗೂ ಏಲಂನ್ನು ಆ ಆಸ್ತಿ ಇರುವ ಗ್ರಾಮದಲ್ಲಿ ಅಥವಾ ಆ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ನಡೆಸಬೇಕೇ ಹೊರತು ಸಂಘ / ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ನಡೆಸಬಾರದು. (WP No.26978/2002, ಅವ್ಯವಸ್ಥೆ ವಿರುದ್ಧ ಉಡುಪಿ ಪಿಕ್‌ಡಾರ್ಡ್ ಬ್ಯಾಂಕ್)

ಉಪನಿಯಮ(2) ಖಂಡ (ಹೆಚ್) : 15% ರಷ್ಟು ಬಿಡ್ಡು ಮೊತ್ತ ಪಾವತಿಸುವ ಬಗ್ಗೆ. ಸ್ಥಿರಾಸ್ತಿ ಬಹಿರಂಗ ಹರಾಜಿನಲ್ಲಿ ಅಂತಿಮವಾಗಿ ಬಿಡ್ಡು ನಿಲ್ಲಿಸಿದ ಬಿಡ್ಡುದಾರರಿಂದ ಮಾರಾಟಾಧಿಕಾರಿಯವರು ಬಿಡ್ಡು ಮಾಡಿದ ಮೊತ್ತದ ಶೇ 15% ಭಾಗವನ್ನು ಸ್ಥಳದಲ್ಲಿಯೇ ಬಿಡ್ಡುದಾರರಿಂದ ಪಡೆಯತಕ್ಕದ್ದು, ಮತ್ತು ಹೀಗೆ ಠೇವಣಿ ಮಾಡಲು ತಪ್ಪಿದ್ದಲ್ಲಿ, ಸದರಿ ಸ್ಥಿರಾಸ್ತಿಯನ್ನು ಆ ಕೂಡಲೇ ಮರು ಮಾರಾಟಮಾಡತಕ್ಕದ್ದು.

ಉಪನಿಯಮ(2) ಖಂಡ (ಐ) : ಉಳಿಕೆ 85% ರಷ್ಟು ಬಿಡ್ಡು ಮೊತ್ತ ಪಾವತಿಸುವ ಬಗ್ಗೆ. ಹರಾಜಿನ / ಬಿಡ್ಡಿನ ಉಳಿಕೆ ಶೇ 85% ಭಾಗದ ಮೊತ್ತವನ್ನು ಹಾಗೂ ಮಾರಾಟ ಪ್ರಮಾಣ ಪತ್ರಕ್ಕಾಗಿ ನೋಂದಣಿ ವೆಚ್ಚ ಸಹಿತ ಮಾರಾಟದ ದಿನಾಂಕದಿಂದ 45 ದಿವಸಗಳೊಳಗಾಗಿ ಖರೀದಿದಾರನು ಪಾವತಿಸತಕ್ಕದ್ದು.

ನ್ಯಾಯಾಲಯದ ಆದೇಶ : ನಿಯಮದಂತೆ ತಿಳಿಸಿದ ಸಮಯದಲ್ಲಿ ಖರೀದಿ ಹಣವನ್ನು ಖರೀದಿದಾರನು ಪಾವತಿ ಠೇವಣಿ ಮಾಡಲು ತಪ್ಪಿದ್ದಲ್ಲಿ ಹಾಗೂ ಮೊದಲಿನ ಮಾರಾಟವನ್ನು ರದ್ದುಪಡಿಸಿದ ನಂತರ ವಸೂಲಾಧಿಕಾರಿಗಳಿಗೆ ಆ

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಪಟ್ಟಣ ಸಹಕಾರ ಬ್ಯಾಂಕುಗಳು ಪಾಲುದಾರಿಕೆ ಸಂಸ್ಥೆ, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಸಾಲ ನೀಡಬಹುದೇ? ಹೌದಾದರೆ, ಪಾಲುದಾರಿಕೆ ಸಂಸ್ಥೆ, ಪಾಲುದಾರರು, ಕಂಪನಿ ಅಥವಾ ಕಂಪನಿಯ ನಿರ್ದೇಶಕರು ಇವರಲ್ಲಿ ಯಾರಿಗೆ ಸದಸ್ಯತ್ವ ನೀಡಬೇಕು?

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಪಟ್ಟಣ ಸಹಕಾರ ಬ್ಯಾಂಕುಗಳು ಪಾಲುದಾರಿಕಾ ಸಂಸ್ಥೆ ಮತ್ತು ಕಂಪನಿಗಳಿಗೆ ಸಾಲ ನೀಡಬಹುದು. ಪಾಲುದಾರಿಕೆ ಸಂಸ್ಥೆ ಮತ್ತು ಕಂಪನಿಗಳನ್ನು ನೇರವಾಗಿ ಸದಸ್ಯರನ್ನಾಗಿ ಸ್ವೀಕರಿಸಬಹುದು. ಅವುಗಳು ಕಾನೂನು ಘಟಕ

(Legal entities) ಗಳಾಗಿದ್ದು ತಮ್ಮ ಹೆಸರಿನಲ್ಲಿ ವ್ಯವಹಾರ ಮಾಡಲು ಅಧಿಕಾರ ಹೊಂದಿರುತ್ತವೆ. ಅವುಗಳು ಯಾರಾದರಿದ್ದರೂ ಪಾಲುದಾರರಿಗೆ ಅಥವಾ ಅಧಿಕಾರಿಗಳಿಗೆ ತಮ್ಮ ಪರವಾಗಿ ಬ್ಯಾಂಕಿನ ವ್ಯವಹಾರ ನಡೆಸಲು ಅಧಿಕಾರ ನೀಡುತ್ತವೆ.

02. ನಮ್ಮ ಬ್ಯಾಂಕಿನಲ್ಲಿ ಒಂದೇ ದಿನ ನಾಲ್ಕು ಮಂದಿಯನ್ನು ನೌಕರಿಗೆ ಸೇರಿಸಲಾಗಿತ್ತು. ಅವರ ಜನ್ಮ ದಿನಾಂಕ ಮತ್ತು ಪರೀಕ್ಷೆಯಲ್ಲಿ ಪಡೆದ ಮಾರ್ಕುಗಳು ಬೇರೆ ಬೇರೆಯಾಗಿದ್ದರೂ, ಅವರು ಬ್ಯಾಂಕಿಗೆ ಸೇರಿದ ದಿನಾಂಕ ಒಂದೇ ಆಗಿದೆ. ಅವರಿಗೆ ಮುಂಬಡ್ತಿ ನೀಡುವಲ್ಲಿ ಗಮನಿಸಬೇಕಾದ ಮಾನದಂಡಗಳಾವುವು.

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಪರೀಕ್ಷೆಯಲ್ಲಿ ಅವರು ಪಡೆದ ಅಂಕಗಳಿಗನುಗುಣವಾಗಿ ಅವರ ಹಿರಿತನ (Seniority)ವನ್ನು ನಿರ್ಧರಿಸಿ, ಮುಂಬಡ್ತಿ ನೀಡುವಾಗ ಅವರ ಹಿರಿತನದೊಂದಿಗೆ ಅವರ ದಕ್ಷತೆ ಮತ್ತು ಕಾರ್ಯಕ್ಷಮತೆಗಳನ್ನು ಮಾನದಂಡವಾಗಿರಿಸಿ.

ನಿರ್ದೇಶನ

ಆಸ್ತಿಯನ್ನು ಮರು ಮಾರಾಟಕ್ಕೆ ಇಡುವ ಅಧಿಕಾರವನ್ನು ನಿಯಮ 38(2)(ಜೆ)ನಲ್ಲಿ ಕೊಡಲಾಗಿದೆ. ಉಳಿಕೆ ಖರೀದಿ ಹಣವು ಉಪನಿಯಮ (1)ರಂತೆ ನೋಂದಣಿ ಪತ್ರದ ಬೆಲೆಯನ್ನೂ ಕೂಡ ಒಳಗೊಂಡಿರುವಂತೆ ತಿಳಿಯಪಡಿಸಬೇಕು. (ಅಬೂಬಕರ ಬೇರಿ / ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಐ.ಎಲ್. ಆರ್. 1987(1) ಕರ್ನಾಟಕ 35, 1986(1) ಕೆ.ಎಲ್.ಜೆ.316)

(ಅಧಿಸೂಚಿ ಸಂಖ್ಯೆ:ಸಿಎಂಡಬ್ಲ್ಯೂ 70, ಸಿಎಲ್.ಎಂ.2001 ದಿನಾಂಕ: 20.06.2003 ರಿಂದ 15 ದಿವಸದಿಂದ 45 ದಿವಸಗಳಿಗೆ ಬದಲಾಯಿಸಿದೆ.)

ಉಪನಿಯಮ(2) ಖಂಡ (ಜೆ) : ಒಂದು ವೇಳೆ ಬಿಡ್ಡುದಾರನು ಹರಾಜಿನ/ಬಿಡ್ಡು ಉಳಿಕೆ ಶೇ 85% ಭಾಗದ ಮೊತ್ತವನ್ನು ನಿಗದಿತ ವೇಳೆಯಲ್ಲಿ ಪಾವತಿಸಲು ವಿಫಲವಾದಲ್ಲಿ ಮಾರಾಟಾಧಿಕಾರಿಯು ಸದರಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಒಂದು ವರದಿಯನ್ನು ವಸೂಲಾಧಿಕಾರಿಗಳಿಗೆ ನೀಡುವುದು.

ಉಪನಿಯಮ(2) ಖಂಡ (ಕೆ) : ಖಂಡ(ಜೆ) ನಲ್ಲಿ ಹೇಳಲಾದಂತಹ ಪ್ರಸಂಗಗಳಲ್ಲಿ ಅಂತಹ ಆ ಸ್ಥಿರಾಸ್ತಿಗಳನ್ನು ಮರು ಮಾರಾಟಕ್ಕೆ ಇಡತಕ್ಕದ್ದು, ಅಂದರೆ ನಮೂನೆ-8 ಮತ್ತು ನಮೂನೆ-9 ಗಳನ್ನು ತಯಾರಿಸಿ ವಸೂಲಾಧಿಕಾರಿಗಳ ಆದೇಶ ಸಹಿ ಪಡೆದು ಪ್ರಕಟಿಸಬೇಕಾಗುತ್ತದೆ.

ಉಪನಿಯಮ(2) ಖಂಡ (ಎಲ್) : ಒಂದು ವೇಳೆ ಡಿಕ್ರಿಡಾರಕನೇ ಸ್ಥಿರಾಸ್ತಿಯನ್ನು ಖರೀದಿಸುವುದಾದರೆ ಹರಾಜಿನ ಹಣವನ್ನು ಮತ್ತು ಡಿಕ್ರಿ ಮೇಲೆ ಬರಬೇಕಾಗಿದ್ದ ಮೊಬಲಗು ಇವುಗಳನ್ನು ಒಂದಕ್ಕೊಂದು ಜಮಾ ಖರ್ಚು ಮಾಡತಕ್ಕದ್ದು ಮತ್ತು ಮಾರಾಟಾಧಿಕಾರಿಯವರು ಡಿಕ್ರಿಯ ಪೂರ್ಣ ಅಥವಾ ಭಾಗಶಃ ಪಾಲನೆಯ ಬಗ್ಗೆ ಒಂದು ವರದಿಯನ್ನು ಬರೆದಿಡತಕ್ಕದ್ದು. ಐತೀರ್ಪಿನ ಪ್ರಕಾರ ವಸೂಲಾಗಬೇಕಾದ ಬಾಕಿ ಮೊತ್ತಕ್ಕೆ ಸಮಾನವಾಗುವಷ್ಟು ಸ್ಥಿರಾಸ್ತಿಯನ್ನು ಮಾತ್ರ ಮಾರಾಟಾಧಿಕಾರಿಯು ಸೂಕ್ತ ವಿವೇಚನೆಯೊಂದಿಗೆ ಹರಾಜಿಗೆ ತರಬೇಕು.

ನ್ಯಾಯಾಲಯದ ಆದೇಶ : ದಾವಾ ಮೊತ್ತಕ್ಕಿಂತ 4 ಪಟ್ಟು ವಿವಾದಿತ ಸ್ಥಿರಾಸ್ತಿಯ ಮಾರಾಟದ ಬೆಲೆಯು ಹೆಚ್ಚಾಗಿರುವುದರಿಂದ ಸದರಿ ಮಾರಾಟ ನಡುವಳಿಯು ಕರ್ನಾಟಕ ಸಹಕಾರ ಸಂಘಗಳ ನಿಯಮ 38(2)(ಎಲ್) ಹಾಗೂ ಗೌರವ ಸರ್ವೋಚ್ಚ ನ್ಯಾಯಾಲಯದ ಎಐಆರ್ 1990 ಎಸ್‌ಸಿ ಪೇಜ್ 119 ಅಂಬಟಿ ನರಸಯ್ಯ ವಿರುದ್ಧ ಎಂ.ಸುಬ್ಬರಾವ್ ಪ್ರಕರಣದ ತೀರ್ಪಿಗೆ

ವ್ಯತಿರಿಕ್ತವಾದುದಾಗಿದೆ (ಶ್ರೀ.ಪ್ರಥುಲಚಂದ್ರ ವಿರುದ್ಧ ಮಾರಾಟಾಧಿಕಾರಿ, ಶ್ರೀ. ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಮತ್ತು ಇತರರು, ಪುನರ್ ಪರಿಶೀಲನಾ ಅರ್ಜಿ ಸಂಖ್ಯೆ: ಸಿಬಿ:/47/ಸಿಎಪಿ/2012 ದಿನಾಂಕ:21.12.2015, ಸಹಕಾರ ಹಾಗೂ ಸಕ್ಕರೆ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು ಇವರ ನ್ಯಾಯಾಲಯದಲ್ಲಿ)

ಉಪನಿಯಮ(3) : ಸ್ಥಿರಾಸ್ತಿಯ ಮಾರಾಟಕ್ಕೆ ಮೊದಲು ತೀರ್ಪುಸಾಲಗಾರನು ಅಥವಾ ಅವನ ಪರವಾಗಿ ಯಾವುದೇ ವ್ಯಕ್ತಿಯು ಪೂರ್ಣ ಸಾಲದ ಬಾಬನ್ನು ಇತರೆ ಇನ್ನೂ ಖರ್ಚುಗಳೊಂದಿಗೆ ಮರುಪಾವತಿಸಿದ್ದಲ್ಲಿ ಮಾರಾಟಾಧಿಕಾರಿಯು ಜಪ್ತಿ ಆದೇಶವನ್ನು ರದ್ದು ಮಾಡಿ ಆಸ್ತಿಯನ್ನು ಮುಕ್ತಗೊಳಿಸತಕ್ಕದ್ದು.

ಉಪನಿಯಮ(4)(ಎ) : ಸ್ಥಿರಾಸ್ತಿಯ ಬಹಿರಂಗ ಹರಾಜು/ಮಾರಾಟಕ್ಕೆ ಸಂಬಂಧಿಸಿದಂತೆ ಆ ಸ್ಥಿರಾಸ್ತಿಯ ಮೇಲೆ ಹಕ್ಕನ್ನು ಹೊಂದಿದ ಯಾವುದೇ ವ್ಯಕ್ತಿಯು ವಸೂಲಾಧಿಕಾರಿಗಳ ಬಳಿ ಠೇವಣಿಗಳನ್ನಿಟ್ಟು ಮಾರಾಟವನ್ನು ರದ್ದುಪಡಿಸಬೇಕೆಂದು ಕೋರಿ ವಸೂಲಾಧಿಕಾರಿಗಳ ಮುಂದೆ ಅರ್ಜಿಯನ್ನು ಮಾಡಬಹುದು. ಸ್ಥಿರಾಸ್ತಿ ಬಹಿರಂಗ ಹರಾಜಿನಲ್ಲಿ ಅತೀ ಹೆಚ್ಚಿನ ಬಿಡ್ಡುದಾರನಿಗೆ ಮಾರಾಟವನ್ನು ಅವನ ಪರವಾಗಿ ನಿಲ್ಲಿಸಿ ಹರಾಜಿನ ನಡವಳಿಕೆಗಳನ್ನು ಮಾರಾಟಾಧಿಕಾರಿಯು ಪೂರ್ಣಗೊಳಿಸಿ ವಸೂಲಾತಿ ಅಧಿಕಾರಿಯವರಿಗೆ ಮಾರಾಟ ದೃಢೀಕರಣ ಸಲುವಾಗಿ ಚೆಕ್‌ಲಿಸ್ಟ್ ಮಾಹಿತಿಯೊಂದಿಗೆ (ಚೆಕ್ ಲಿಸ್ಟ್ ಲಗತ್ತಿಸಿದೆ) ಪೂರ್ಣ ಪ್ರಸ್ತಾವನೆಯನ್ನು ಕಳುಹಿಸತಕ್ಕದ್ದು.

ಉಪನಿಯಮ(4)(ಬಿ) : ಈ ರೀತಿ ಮಾರಾಟಾಧಿಕಾರಿಯಿಂದ ಪಡೆದಂತಹ ಮಾರಾಟದ ಪ್ರಸ್ತಾವನೆಯನ್ನು ದೃಢೀಕರಿಸುವ ಸಂಬಂಧ ಹರಾಜಿನ ತಾರೀಖಿನಿಂದ 30 ದಿನಗಳೊಳಗೆ ಸ್ಥಿರಾಸ್ತಿಯ ಮೇಲೆ ಹಕ್ಕನ್ನು ಹೊಂದಿದ ಯಾವುದೇ ವ್ಯಕ್ತಿಯಿಂದ ಠೇವಣಿ ಹಾಗೂ ಮಾರಾಟವನ್ನು ರದ್ದುಪಡಿಸಬೇಕೆಂದು ಕೋರಿ ಅರ್ಜಿಯು ಮಾಡಲ್ಪಟ್ಟಲ್ಲಿ ವಸೂಲಾಧಿಕಾರಿಗಳು ಹರಾಜನ್ನು ರದ್ದು ಮಾಡುವ ಆದೇಶವನ್ನು ಮಾಡತಕ್ಕದ್ದು ಮತ್ತು ಖರೀದಿದಾರನು ಅಂದಿನವರೆಗೆ ಠೇವಣಿಯಾಗಿಟ್ಟಿದ್ದ ಶೇ.15% ಹಣ ಮತ್ತು ಅದರ ಜೊತೆಗೆ ಅರ್ಜಿದಾರನು ಠೇವಣಿಯಾಗಿಟ್ಟ ಹಣದಲ್ಲಿ ಶೇ.5% ರಷ್ಟು ಹೆಚ್ಚುವರಿ ಹಣವನ್ನು ಸೇರಿಸಿ ಖರೀದಿದಾರನಿಗೆ ವಾಪಾಸ್ ಮಾಡತಕ್ಕದ್ದು.

ಮುಂದಿನ ಸಂಚಿಕೆಗೆ...

ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕೊಪ್ಪಳ ಜಿಲ್ಲೆಯ ಕುಷ್ನಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಮಸಿದಿಯ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಗ್ರಾಮಸ್ಥರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಐದು ದಿನಗಳ ಕಾಲ ಗಣೇಶನ ಪೂಜಾ ನಡೆಸಲಾಗುತ್ತದೆ. ಗಣೇಶನ ನೋಡಲು ಅಕ್ಕಪಕ್ಕದ ಗ್ರಾಮಗಳಿಂದ ಹಿಂದು-ಮುಸ್ಲಿಮರು ಭೇಟಿ ನೀಡುತ್ತಾರೆ.
- ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಸೇರಿ ಭಾವೈಕ್ಯತೆಯ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
- ಆನ್‌ಲೈನ್ ಆಟದ ಗೀಳಿಗೆ ಬಿದ್ದಿದ್ದ ಬೊಮ್ಮನಹಳ್ಳಿಯ ಆದಿತ್ಯ ಎಂಬ ಯುವಕ ಸಾಕಷ್ಟು ಹಣ ಕಳೆದುಕೊಂಡು ಮೈ ತುಂಬ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ತನ್ನ ಮನೆಗೆ ಕನ್ನ ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆರೋಪಿಯಿಂದ ಏಳು ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

- ಕೇರಳದ ಕಂಚಿಕ್ಕೋಡ್ ಸಮೀಪದ ಆಲಮರನಲ್ಲಿ ಓಣಂ ಪ್ರಯುಕ್ತ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುರೇಶ್ ಎಂಬಾತನ ಗಂಟಲಲ್ಲಿ ಇಡ್ಲಿಯ ಚೂರು ಸಿಲುಕಿ ತೀವ್ರ ಉಸಿರು ಸಿಕ್ಕಿಹಾಕಿಕೊಂಡಿದ್ದ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
- ರಾಜ್ಯ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ. 15ರಂದು ಬೀದರ್‌ನ ಬಸವ ಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೂ 25 ಲಕ್ಷ ಜನ ಒಳಗೊಳ್ಳುವ 2,500 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಿತ್ತು. ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಜನರೂ ಒಟ್ಟಾಗಿ ಕೈಕೈ ಹಿಡಿದು ರಚಿಸಿದ ಈ ಮಾನವ ಸರಪಳಿ ವಿಶ್ವದಾಖಲೆ ಮಾಡಿದೆ.
- ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ: 6364893322 ಹಾಗೂ 1533 ಬಿಡುಗಡೆ ಮಾಡಿದೆ.

ಹಿ ದು ಗ ರ ಅ ನಿ ಸಿ ಕೆ . . .



ಅಪಾಯ ತಪ್ಪಿದಲ್ಲ : ಮುಂದುವರಿದ ದೇಶಗಳಲ್ಲಿ ಮಾರುಕಟ್ಟೆ ಬಂಡವಾಳ ಅವುಗಳ ಜಿಡಿಪಿಗಿಂತ ಬಹಳ ಹೆಚ್ಚಿದೆ. ಇದರಿಂದ ಅಲ್ಲಿ ಅತಿಯಾಗಿ ಹಣಮಯವಾದ ಪರಿಣಾಮ ಸಾಲದ ಮಟ್ಟ ಬಹಳ ಹೆಚ್ಚಿದೆ. ಈಗ ಅದೇ ಹಾದಿಯಲ್ಲಿ ನಮ್ಮ ದೇಶವೂ ಸಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ್ ನಾಗೇಶ್ವರನ್ ಮಾತುಗಳನ್ನು ದೇಶವಾಳುವವರು ಅರಿಯಬೇಕಿದೆ. ಇಲ್ಲದಿದ್ದಲ್ಲಿ ಅಪಾಯ ತಪ್ಪಿದಲ್ಲ.

▶▶ ಕೆ. ರಾಘವೇಂದ್ರ ಭಟ್, ಮಣಿಪಾಲ

ಲಕ್ಷಣಗಳು ಕಾಣುತ್ತಿಲ್ಲ : ಈ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ನಿಧಾನ ಗತಿಯಲ್ಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೇ ಒಪ್ಪಿಕೊಂಡಿದ್ದಾರೆ. ಆರ್ಥಿಕ ಬೆಳವಣಿಗೆಯಾಗಬೇಕಿದ್ದಲ್ಲಿ, ಹೂಡಿಕೆ, ಉತ್ಪಾದನೆ, ಬಳಕೆ, ಸೇವೆಗಳು ಮತ್ತು ನಿರ್ಮಾಣ ಇತ್ಯಾದಿಗಳ ಉತ್ಪಾದನೆ ಹೆಚ್ಚಾಗಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವು ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

▶▶ ನವೀನ್ ಕುಮಾರ್ ಎನ್.ಎಮ್., ಮಂಡ್ಯ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.